

20th KM, Hosur Road Electronic City Bangalore 560 100, India T 91 80 2808 2808 F 91 80 2852 3423

CIN: L24234KA1978PLC003417

www.biocon.com

BIO/SECL/TG/2025-26/120

November 13, 2025

То,	То,
The Manager	The Manager
BSE Limited	National Stock Exchange of India Limited
Department of Corporate Services	Corporate Communication Department
Phiroze Jeejeebhoy Towers,	Exchange Plaza, Bandra Kurla Complex
Dalal Street, Mumbai – 400 001	Mumbai – 400 050
Scrip Code - 532523	Scrip Symbol – Biocon

Subject: Newspaper Advertisement - Financial Results for the Quarter and Half-Year ended September 30, 2025

Dear Sir/Madam,

In continuation to our letter dated November 11, 2025 with regard to Financial Results for the quarter and half-year ended September 30, 2025, please find enclosed copies of newspaper advertisement published in Financial Express (English Language-All India Edition) and Vijayavani (Kannada-Bengaluru Edition) on November 13, 2025.

The advertisement also includes a Quick Response code and the weblink to access complete financial results for the said period. The above information is also available on the website of the Company at <a href="https://www.biocon.com">www.biocon.com</a>.

Kindly take the above information on record and acknowledge.

Thanking You,

Yours faithfully,

For Biocon Limited

Rajesh U. Shanoy Company Secretary and Compliance officer ICSI Membership Number: A16328

Enclosed: Copies of Newspaper advertisements

FINANCIAL EXPRESS

transfer deeds.

PTL Enterprises Ltd.

Regd. Office: 3rd floor, Areekal Mansion, Near Manorama Junction, Panampilly Nagar, Kochi- 682036 CIN - L25111KL1959PLC009300, Website - www.ptlenterprise.com, Email - investors@ptlenterprise.com; Tel: 0484-4012046, 4012047

Special Window for Re-lodgement of Transfer Requests of Physical Shares Notice is hereby given that pursuant to SEBI Circular No. SEBI/HO/MIRSD/MIRSD-PoD/P/CIR/2025/97 dated July 2, 2025, a Special Window has been opened for a period of six months, from July 7, 2025 to January 6, 2026, for the re-lodgement of

to deficiency in the documents/ process/ or otherwise and missed the March 31, 2021 deadline, the members are requested to re-lodge such deeds within this period to complete the share transfer. Shareholders who wish to avail the opportunity are requested to contact our Company's Registrar and Transfer Agent i.e.

During this period, transfer deeds that were originally lodged prior to April 1, 2019, but were rejected/ returned/ not attended due

Alankit Assignments Limited, Alankit House, 4E/2, Jhandewalan Extension, New Delhi-110055; Contact No.: 011-42541234 23541234; Email: rta@alankit.com.

Please note that the shares re-lodged for transfer shall be processed only in demat mode.

For PTL Enterprises Ltd.

Sd/

Date: 12 November 2025 Place: Gurugram

Jyoti Upmanyu Company Secretary & Compliance Officer

### Gujarat State Petronet Limited Corporate Identity Number: L40200GJ1998SGC035188 Regd Office: GSPC Bhavan, Sector-11, Gandhinagar-382010, Gujarat. Tel.: +91-79-23268500/700 Fax: +91-79-23268506 Website: www.gspcgroup.com NOTICE INVITING TENDER

across Guiarat. GSPL invites bids from competent agencies for following requirements Tender-1: Appointment of Contractor for Civil & Mechanical works for Skid Installation for Ahmedabad Base locations Tender-2: Procurement of Safety Shoes Tender-3: Appointment of Contractor for Civil maintenance works for Baroda Sub-base locations

Gujarat State Petronet Limited (GSPL) is currently operating more than 2700 Km of

gas pipelines to facilitate gas transmission from supply points to demand centers

Tender-4: Appointment of Contractor for Civil maintenance works for **Bharuch Base locations** Tender-5: Appointment of Contractor for Civil maintenance works for Godhra Sub-base locations

Aforementioned tenders shall be published online through n-Procure, and bids are accepted through n-Procure (https://gspitender.nprocure.com/) only. Tenders shall be uploaded on n-Procure portal on 13-11-2025.



## **FACOR ALLOYS LIMITED**

Regd. Office: Shreeramnagar - 535 101, Garividi, Dist. Vizianagaram (A.P.) CIN: L27101AP2004PLC043252 WEBSITE: www.facoralloys.in PHONE: +91 8952 282029 FAX: +91 8952 282188 E-MAIL: facoralloys@falgroup.in

STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER AND HALF YEAR ENDED 30TH SEPTEMBER, 2025

		1		STAND	ALONE					CONSO	LIDATED		
SR.	PARTICULARS	Quarter Ended			Half Year Ended Year Ended		Year Ended	Quarter Ended			Half Year Ended		Year Ended
NO.	TANTIO CANO	30th September 2025	30th June 2025	30th September 2024	30th September 2025	30th September 2024	31st March 2025	30th September 2025	30th June 2025	30th September 2024	30th September 2025	30th September 2024	31st March 2025
		Unaudited	Unaudited	Unaudited	ted Unaudited	Unaudited	Audited	Unaudited	Unaudited	Unaudited	Unaudited	Unaudited	Audited
1	Total Income from operations	110.77	14,43	16.54	125.20	999.06	1,058.30	110.77	14.43	15.96	125.20	999.06	1,058.30
2	Net Profit / (Loss) for the period (before Tax, Exceptional and / or Extraordinary items)	(737.65)	(691.33)	(363.75)	(1,428.98)	135.91	(617.31)	(737.69)	(691.35)	(357.73)	(1,429.04)	135.95	(617.27)
3	Net Profit / (Loss) for the period (before Tax, after Exceptional and / or Extraordinary items)	(464.29)	(650.07)	(2,690.75)	(1,114.36)	(2,192.08)	(6,121.12)	(464.33)	(650.09)	(2,684.73)	(1,114.42)	(2,192.04)	(6,121.08)
4	Net Profit / (Loss) for the period after Tax (after Exceptional and / or Extraordinary items)	(367.04)	(465.56)	(2,612.63)	(832.60)	(1,982.23)	(5,021.47)	(367.08)	(465.58)	(2,606.61)	(832.66)	(1,982,19)	(5,021.43)
5	Total Comprehensive Income for the period [comprising Profit/ (Loss) for the period (after tax) and Other Comprehensive Income (after tax)]	(387.27)	(485.79)	(2,627.16)	(873.06)	(2,011.29)	(5,103.70)	(387.31)	(485.81)	(2,621.14)	(873.12)	(2,011.25)	(5,103.64)
6	Equity Share Capital	1,955.48	1,955.48	1,955.48	1,955.48	1,955.48	1,955.48	1,955.48	1,955.48	1,955.48	1,955.48	1,955.48	1,955.48
7	Other Equity (excluding Revaluation Reserve) #	-19	3.55	-	-	. <del></del>	-5	2.55	5 <del>55</del> 5	<del></del>		e <del></del> -	19-20
8	Earnings per share (before extraordinary items)												
	( of ₹ 1/- each ) ( not annualised) :										4		
	(a) Basic	(0.19)	(0.24)	(1.34)	(0.43)	(1.01)	(2.57)	(0.19)	(0.24)	(1.33)	(0.43)	(1.01)	(2.57)
	(b) Diluted	(0.19)	(0.24)	(1.34)	(0.43)	(1.01)	(2.57)	(0.19)	(0.24)	(1.33)	(0.43)	(1.01)	(2.57)

### Notes:

- 1 The above is an extract of the detailed format of Quarterly and Half Yearly Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly and Half Yearly Financial Results are available on the website of Stock Exchange at www.bseindia.com and on the Company's website www.facoralloys.in.
- 2 Previous period figures are regrouped/rearranged wherever necessary to facilitate comparison.



For FACOR ALLOYS LIMITED, ASHISH SANTOSH AGRAWAL WHOLE-TIME DIRECTOR DIN: 02148665

(2 in Lakhe)



Place: Nagpur

Date : 12th November, 2025

### **WONDER ELECTRICALS LIMITED** Regd. Office: 45, Ground Floor, Okhla Industrial Estate, Phase-III, New Delhi- 110020

CIN: L31900DL2009PLC195174, Website: www.wonderelectricals.com, Ph. No.: 011- 66058952

		ľ		Standalon	e Results		(Rupees in Lakhs) Consolidated Results						
S. No.	1 1 2	Quarter ended			Half Year Ended Year Ended		Quarter Ended			Half Year Ended		Year Ended	
		Unaudited 30-Sep-25	Unaudited 30-Jun-25	Unaudited 30-Sep-24		Unaudited 30-Sep-24	Audited 31-Mar-25		Unaudited 30-Jun-25	Unaudited 30-Sep-24		Unaudited 30-Sep-24	Audited 31-Mar-25
18	Total Income from Operations	9523.41	15473.88	12958.29	24997.29	36094.40	89450.12	9523.41	15473.88	12958.29	24997.29	36094.40	89450.12
2	Net Profit for the period before tax (before exceptional and extraordinary items)	15.04	148.08	56.36	163,12	351.09	2530.17	15.04	148.08	56,36	163.12	351.09	2530.17
3	Net Profit for the period before tax (after exceptional and extraordinary items)	15.04	148.08	56.36	163.12	351.09	2530.17	15.04	148.08	56.36	163.12	351.09	2530.17
4	Net profit for the period after tax (after exceptional and extraordinary items)	25.77	110.68	51.17	136,45	229.58	1901.72	25.77	110.68	51.17	136.45	229.58	1901.72
5	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	25.77	110.68	51.17	136.45	229.58	1901.72	25,77	110.68	51.17	136.45	229.58	1901.72
6	Equity Share Capital (Face value Rs. 1 each) Preference share capita (Unlisted)	1340.08	1340.08	1340.08	1340.08	1340.08	1340.08 1992.67	1340.08	1340.08	1340.08	1340.08	1340.08	1340.08 1992.67
7	Reserves(excluding Revaluation Reserves) as shown in the Audited Balance Sheet of the previous year)		25		23	#	6984.61				1		6984.61
8	Earnings per share (face value of Rs. 1/- per share) (not annualised)												
	Basic earnings per share (in rupees)	0.02	0.08	0.04	0.10	0.17	1.42	0.02	0.08	0.04	0.10	0.17	1.42
	Diluted earnings per share (in rupees)	0.02	0.08	0.04	0.10	0.17	1.42	0.02	0.08	0.04	0.10	0.17	1.42

Place: New Delhi

Date: 12-Nov-25

Notes:

Place: Singapore

Dated: 12 November 2025

- The above is an extract of the detailed format of quarterly and half yearly Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results is available on the Company's
- website (www.wonderelectricals.com.com) and on Stock Exchanges website (www.bseindia.com and www.nseindia.com) The above results were reviewed by the Audit Committee and approved by the Board of Directors in their respective meetings held on November 12, 2025.
- The Limited Review for the quarter and half year ended 30 September, 2025, has been carried out by the Statutory Auditor, as required under Regulation 33 of SEBI (LODR) Regulation, 2015.
- Figure of the previous periods have been regrouped /rearranged, wherever necessary.

On behalf of the Board For Wonder Electricals Limited Sd/

Yogesh Sahni Managing Director DIN: 00811667





Registered Office: 4th Floor, R.R Towers IV, Super A, 16/17, T.V.K. Industrial Estate, Guindy, Chennai-600 032

Corporate Office: A-1, Tower A, 4th Floor, Windsor IT Park, Sector 125, Noida, Uttar Pradesh-201 303, CIN: L22122TN1970PLC005795 Tel: +91 44 49162222, Email: investors@mpslimited.com, Website: www.mpslimited.com

		Standalone		Consolidated				
Particulars	Quarter Ended	Half Year Ended	Corresponding quarter ended in the previous year	Quarter Ended	Half Year Ended	Corresponding quarter ended in the previous year		
	30 September 2025	ptember 2025 30 September 2025		30 September 2025	30 September 2025	30 September 2024		
	(Unaudited)	(Unaudited)	(Unaudited)	(Unaudited)	(Unaudited)	(Unaudited)		
Total Income from operations	11,120	21,083	8,668	19,444	38,072	17,770		
Net Profit for the period before tax	4,194	7,977	3,628	6,917	11,867	4,806		
Net Profit for the period after tax	3,021	5,896	2,692	5,544	9,068	3,524		
Total Comprehensive Income for the period	3,168	5,909	2,707	6,198	9,697	3,725		
Equity Share Capital	1,711	1,711	1,711	1,711	1,711	1,711		
Other Equity	33,336 (As on 31st March, 2025)	33,336 (As on 31st March, 2025)	35,398 (As on 31st March, 2024)	46,133 (As on 31st March, 2025)	46,133 (As on 31st March, 2025)	44,271 (As on 31st March, 2024)		
Earnings per equity share (not annualised for quarters)		162	10.	2	5			
Basic (INR)	17.81	34.75	15.87	32.67	53.45	20.77		
Diluted (INR)	17.79	34.72	15.86	32.64	53.40	20.76		

- The above standalone and consolidated unaudited financial results for the quarter and half year ended 30 September 2025, have been reviewed by the Audit Committee and upon their recommendation approved by the Board of Directors of the Company at their meeting held on 12 November 2025. The Statutory Auditors of the Company have carried out limited review of the financial results for the guarter and half year ended 30 September 2025 and an unmodified review report has been issued.
- 2. The above is an extract of the detailed format of standalone and consolidated unaudited financial results for the quarter and half year ended 30 September 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the standalone and consolidated unaudited financial results for the guarter and half year ended 30 September 2025 are available on the Stock Exchanges websites (www.bseindia.com / www.nseindia.com) and Company's website (www.mpslimited.com).

For MPS Limited Rahul Arora



SCAN THE QR CODE TO VIEW THE UNAUDITED FINANCIAL RESULTS



SS Biocon

(Rs. in Million, except per equity share data) 3 months ended 6 months ended 30.09.2025 **Particulars** 30.09.2025 30.09.2024 Unaudited Unaudited Unaudited Revenue from operations 42.955 82,374 35,904 II Profit before exceptional items and tax 1.832 2,973 724 III Profit before tax 1.713 2.682 984 IV Profit/(Loss) attributable to shareholders of the Company 845 1,159 (160)V Total comprehensive income attributable to shareholders of the 9.629 5.191 7.894 6.685 6.685 6.003 VI Paid-up equity share capital [Face value of Rs. 5 each] VII Earnings per share [of Rs. 5 each] (not annualised) not annualised) not annualised) (a) Basic 0.66 0.90 (0.13)(b) Diluted 0.65 0.90 (0.13)

1. Key standalone financial information

	Particulars	3 months ended 30.09.2025	6 months ended 30.09.2025	3 months ended 30.09.2024	
		Unaudited	Unaudited	Unaudited	
-1	Revenue from operations	5,833	11,204	5,254	
- 11	Profit before tax	857	781	209	
111	Net Profit for the period	709	626	32	

- The unaudited standalone and consolidated financial results for the quarter and half year ended September 30, 2025 in respect of Biocon Limited ('the Company') have been reviewed by the Audit Committee and approved by the Board of Directors of the Company at their respective meetings held on November 11, 2025. The reports of the statutory auditors are unqualified. These financial results have been prepared in accordance with Indian Accounting Standards ("Ind AS") prescribed under Section 133 of the
- Companies Act, 2013 and other accounting principles generally accepted in India and in terms of Regulation 33 of the SEBI (Listing Obligations and Disclosure Requirements) Regulations, 2015.
- The above is an extract of the detailed format of unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the unaudited Financial Results are available on the Stock Exchange websites, www.nseindia.com and www.bseindia.com and on the Company's website www.biocon.com/investor-relations and the same can also be accessed by scanning the QR code provided.



### JAIPURKKURTI **NANDANI CREATION LIMITED**

Regd. Office: G-13, Kartarpura Industrial Area, Near 22 Godam, Jaipur-302006 Phone: 0141-4037596, CIN: L18101RJ2012PLC037976 Web-site: www.nandanicreation.com, e-mail:csgunjan.jain@jaipurkurti.com EXTRACT OF UNAUDITED STANDALONE AND CONSOLIDATED FINANCIAL RESULTS OF THE COMPANY FOR THE QUARTER & HALF YEAR ENDED 30TH SEPTEMBER, 2025 (Figures in Lacs except EPS)

STANDALONE RESULTS

Sr.	PARTICULARS		QUARTER EN	DED	HALF YEA	AR ENDED	YEAR ENDED
No.		30.09.2025	30.06.2025	30.09.2024	30.09.2025	30.09.2024	31.03.2025
		(UNAUDITED)	(UNAUDITED)	(UNAUDITED)	(UNAUDITED)	(UNAUDITED)	(AUDITED)
1.	Total Income from Operations	2785.31	2729.96	1867.67	5515.28	3689.24	7065.87
2.	Net Profit/(Loss) for the period (before Tax, Exceptional and/or Extraordinary Items)			38.40 98.67 200.07 137.06 379.56	98.67 200.07 137.06	379.56	495.62
3.	Net Profit/(Loss) for the period before Tax, (After Exceptional and/or Extraordinary Items)	38.40	98.67	200.07	137.06	379.56	495.62
4.	Net Profit/(Loss) for the period after Tax, (After Exceptional and/or Extraordinary Items)	26.79	70.14	135.72	96.91	269.69	357.19
5.	Total Comprehensive Income for the period	28.35	64.88	136.23	93.21	271.54	361.72
6.	Paid-up Equity Share Capital (face value of Rs. 10 each)	1909.07	1909,07	1726.16	1909.07	1726.16	1726.16
7.	Earnings per Share (Face Value of Rs. 10/ - each) Basic & Diluted (not annualized for quarters)	0.14	0.37	0.88	0.51	2.00	2,32
		77	CONSOLIDA	TED RESULTS	8 2	- //	
YSr.	PARTICULARS	14-140 NOT 15	QUARTER EN	IDED	HALF YEA	RENDED	YEAR ENDER
No.		30-09- 2025	30-06-2025	30-09-2024	30-09-2025	30-09-2024	31-03-2025

	quarters)				I		_
			CONSOLIDA	TED RESULTS			
YSr.	PARTICULARS	San Law San Commission	QUARTER EN	NDED	HALF YEA	R ENDED	YEAR ENDE
No.		30-09- 2025	30-06-2025	30-09-2024	30-09-2025	30-09-2024	31-03-2025
		(UNAUDITED)	(UNAUDITED)	(UNAUDITED)	(UNAUDITED)	(UNAUDITED)	(AUDITED)
1.	Total Income from Operations	2835.66	2730.24	1871.23	5565.90	3704.04	7080.68
2.	Net Profit/(Loss) for the period (before Tax, Exceptional and/or Extraordinary Items)	40.94	104.32	188.48	145,26	349.22	517.43
3,	Net Profit/(Loss) for the period before Tax, (After Exceptional and/or Extraordinary Items)	40.94	104.32	188.48	145.26	349.22	517.43
4.	Net Profit/(Loss) for the period after Tax, (After Exceptional and/or Extraordinary Items)	27.92	72.08	121.96	99,99	236.41	371.09
5.	Total Comprehensive Income for the period	29.55	66.82	122.49	96.36	238.32	375.87
6.	Paid-up Equity Share Capital (face value of Rs. 10 each)	1909.07	1909.07	1726.16	1909.07	1726.16	1726.16
7.	Earnings per Share (Face Value of Rs. 10/ - each) Basic & Diluted (not annualized for quarters)	0/15	0.38	0.79	0.53	1.75	2.41

A) The above results have been reviewed by the Audit Committee and approved by the Board of Directors of the Company at their respective meeting held on 11th November, 2025 and have been subject to Limited review by the Statutory Auditors of the Company. The Statutory Auditors have expressed an unmodified review opinion on these results. B) The above is an extract of the detailed format of Standalone and Consolidated Financial Results for the Quarter & Half year ended 30th September, 2025 filed with the Stock Exchanges under Regulation 33 of the SEBI (Listing Obligations & Disclosure Requirement) Regulations, 2015. The full Format of the statement of Standalone Financial Results are available on the Company's website (www.nandanicreation.com) and on the website of the National Stock Exchange of India limited (www.nseindia.com).

Date: 12.11.2025 Place: Jaipur



For NANDANI CREATION LIMITED ANUJ MUNDHRA **CHAIRMAN & MANAGING DIRECTOR** DIN: 05202504

### Welspun LIVING WELSPUN LIVING LIMITED

(Formerly known as Welspun India Limited)
(Corporate Identity Number - L17110GJ1985PLC033271) Regd. Office: Welspun City, Village Versamedi, Taluka Anjar, Dist. Kutch, Gujarat - 370110

Corp. Office: Welspun House, 6th Floor, Kamala Mills Compound, Senapati Bapat Marg,

Lower Parel, Mumbai, Maharashtra - 400013. E-mail: companysecretary\_wil@welspun.com EXTRACT OF STATEMENT OF UNAUDITED CONSOLIDATED FINANCIAL RESULTS FOR THE QUARTER ENDED SEPTEMBER 30, 2025

Quarter 0.09.2025 naudited) 2,455.66 23.82 14.86 (14.95) 95.91	30.09.2024 (Unaudited) 2,936.02 280.32 202.40	
23.82 14.86 (14.95)	280.32 202.40	860.1
14.86 (14.95)	202.40	
(14.95)		644.0
` ′		
` ′		
95.91	202.27	654.8
	95.91	95.9
		4,725.1
-	-	
4,570.42	4,341.02	4,607.8
100.00	195.00	
-	-	
0.49	0.62	0.5
0.13	2.10	6.7
0.13	2.09	6.6
		165.3
1.84	3.92	3.7
	6.11	4.9
	1.84 1.55	

∣Mumbai

Date: November 12, 2025

**BENGALURU** 

1 The above is an extract of detailed format of Quarterly Financial Results filed with the Stock Exchanges under Regulation of 33 and 52 of the SEBI (Listing Obligations and Other Disclosure Requirements) Regulation 2015. The full format of the Quarterly Financial Results are available on the Stock Exchange websites

www.nseindia.com and www.bseindia.com and also on company's website www.welspunliving.com. 2 Additional Information on standalone financial results is as follow:

(₹in Crores) **Quarter Ended** Year Ended **Particulars** 30.09.2025 30.09.2024 31.03.2025 (Unaudited) (Unaudited) (Audited) 2,015.74 2,464.85 8,772.25 Total Income 2 Profit before Tax 146.20 235.90 651.01 3 Net Profit for the Period 147.73 175.69 506.88 147.03 182.25 Total Comprehensive Income for the Period (after Tax) 508.49



FOR AND ON BEHALF OF THE BOARD

Dipali Goenka (MD and CEO) **DIN: 00007199** 

Chairman and CEO

epaper.financialexpress.com

ಮತ್ತೊಂದೆಡೆ ಬುಧವಾರದ ಬೆಳವಣಿಗೆ

ಯಲ್ಲಿ ಸಿದ್ದರಾಮಯ್ಯ ಆಪ್ಪಸಚಿವ, ಶಾಸಕರು

ಸಿಎಂ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು

**ಸಮುದಾಯದ ಬಲ:** ಪದೇಶ ಕುರುಬರ

ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ

ಮಾತನಾಡಿದರು.

ರಾಜಕಾರಣಿಗಳಲ್ಲಿ ಸಾವಿರಾರು ಕೋಟಿ

ರೂ. ಇತ್ತು, ಆ ದುಡ್ಡು ಯಾವತ್ತೂ ಕೆಲಸ

ಮಾಡಲಿಲ್ಲ. ಕರ್ನಾಟಕ ಸಿಎಂ ಆಗಲು

ಅವರೆಲ್ಲರನ್ನೂ ಸಮಾಧಾನ ಮಾಡಿ

ಬಾರಿ ಸಿಎಂ ಆಗಲು ಅವಕಾಶ ಕೊಟ್ಟಿದೆ.

ಸೋನಿಯಾ ಗಾಂಧಿ ಸಿದ್ದರಾಮಯ್ಯರನ್ನ

PUBLIC NOTICE

S/o Kenchaiah being absolute owner proper earing Khaneshumari No.229, presently BBMF

Kengeri Hobli, Bangalore South Taluk presently under the limits of BBMP Ward No. 159

neasuring Fast to West 50 feet and North to

bounded on the East by : Property belongs to

Property belongs to Rangappa; and having applied for financial assistances over the

Finance, Basavanagudi Branch, Bengaluru-560

Any person/s / institution/s claiming to have any

his/her/their/its claims to the under signed with

documentary proof within **07 (Seven) days** of this publication, falling which it will be deemed that no

other person/s/institutions have any clair

objections to finance the said property by m

KRISHNAMURTHY, P. Advocate

IN THE COURT OF THE XVII ADDITIONAL CITY CIVIL JUDGE AT BENGALURU

O.S. No. 4296/2023 (CCH-16)

2. Smt. N.R. Rani, D/o. D. Ramakrishnaiah, Aged about 52 years, Residing at No.7, G-4, MiG-2, 2nd Cross, 2nd Main, KHB Colony, Hootagalli, Mysuru-570018. ....PLAINTIFFS

AND: 1. Smt. Gowramma, W/o. Late. D Ramakrishnaiah, Aged about 81 years, Residing a Naguvanahalli Village, Kasaba Hobli Srirangapatna Taluk, Mandya District-571 423.

Since dead by her Lrs., & others ... DEFENDANTS SUMMONS TO DEFENDANT No. 5 & 6

SUMMONS TO DEFENDANT No. 5 & 6
UNDER ORDER V RULE 20 (IA) OF THE CODE
OF CIVIL PROCEDURE
DEFENDANT No. 5 & 6:5. Smt. Shwetha J., W/o.
Dayananda A.R., S/o. A.S. Rangegowda, Aged
about 40 years, The D-5 & D-6 are Residing at Flat
No. 003D, BCIL Collectiriev, Avalahalli,
Singanayakanahalii Rengaluri-560 (AB)

the 12th day of December 2025 at 11-00 a.m., to answer the same, failing which the suit will be proceeded placing you Ex-Parte. 'A' SCHEDULE

A' SCHEDULE

All that piece and parcel of agricultural property 1) bearing Sy. No.297/2, measuring 0-17 Guntas, 2) bearing Sy. No.297/3, measuring 1- Acre 02 Guntas, 3) bearing Sy. No.297/4, measuring 0-20 Guntas, 4) bearing Sy. No.297/6, measuring 0-20 Guntas, 4) bearing Sy. No.297/6, measuring 0-20 Guntas, totally measuring to an extent of 2 Acres 39 Guntas, situated at Kesare village. Kasaba Hobli, Mysuru Tatluk & District, and bounded on:- East by : Agricultural Land in Sy. No.297/1, Worth by : Agricultural Land in Sy. No.297/1, North by : Agricultural Land in Sy. No.176, South by : Agricultural Land in Sy. No.176, South by : Agricultural Land in Sy. No.176, South by : Agricultural Land in Sy. No.305.

'B' SCHEDULE

"B' SCHEDULE

All that piece and parcel of agricultural property bearing Old Sy. No.337/A1, New Sy. No.337/8 measuring 0-22 Guntas, situated at Kesare village Kasaba Hobli, Mysuru Taluk & District, and bounded on:- East by: Remaining Agricultural Land in Sy. No.397, West by: Agricultural Land in Sy. No.397, West by: Site Property of Srinivasa, South by: Road.

"C' SCHEDULE

All that piece and parcel of agricultural property 1) bearing Sy. No.176/5, measuring 0-14.04 Guntas, 2) bearing Sy. No.176/6, measuring 0-22.04 Guntas, totally measuring to an extent of 0-36.08 Guntas, situated at Kesare village, Kasaba Hobli,

Mysuru laluk & District, and bounded on: East by : Agricultural Land in Sy. No.176/3 Canal West by : Agricultural Land in Sy. No.176/2, North by : Agricultural Land in Sy. No.174 & 179, South by : Agricultural Land in Sy. No.297 & 628.

All that piece and parcel of site property bearing No.163, measuring East to West 40 feet and North to South 73-0 + 76-0/2 feet, totally measuring 331.11 square meters, formed by the B.E.M.L.

331.11 square meters, formed by the B.E.M.L. Employees Co-Operative Housing Society Ltd., in Sy. No. 90, 98/1, 143, 144, 145, 146, 186/1, 186/2, 166/3, 167/1, 167/2, 168, 169, 170, 171, 172, 176/1, 176/2, 177, 221, 221/2 and 222, situated at 4th Stage, Halagaderahalli village, Kengeri Hobil, Bengaluru South Taluk, Bengaluru, and bounded on: East by : Site No. 152, West by : Site No. 164, North by : Site No. 157 & 158, South by : Road.

'E' SCHEDULE

"It' SCHEDULE
All that piece and parcel of agricultural property bearing Sy. No.365/1, measuring 2 Acres 29 Guntas and Sy. No.365/2, measuring 2 Acres 29 Guntas, totally measuring 5 Acres 09 Guntas, situated at Belavadi village, Kasaba Hobli, Srirangapatna Taluk, Mandya District, and bounded on-East by Agricultural Land belongs to Ningaiah, West by : Agricultural Land belongs to Canadah, North by : Agricultural Land belongs to Lala Venkata Rao, South by : Agricultural Land belongs to Boccha others.

"F' SCHEDULE

'F' SCHEDULE

All that piece and parcel of agricultural property bearing Sy. No.64/1, measuring 2-00 Acres out of 5-00 of land situated towards Southern side Eas

All that piece and parcel of agricultural property bearing Sy. No.79, measuring 2-00 Acres, situated at Bramhapura village, Belagula Hobli Srirangapatna Taluk, Mandya District, and bounded on:- East by: Agricultural Land in Sy No.105, West by: Dudave & Cart Road, North by Agricultural Land belospec to Scientific South by

Agricultural Land belongs to Srikantaiah, South by Agricultural Land belongs to Poornaiah. 'H' SCHEDULE

All that piece and parcel of House property No.98
Janzar No.120, measuring 3 squares, situated a
Naguvanahalli village, Kasaba Hobli
Srirangapatna Taluk, Mandya District, and
bounded on:- East by: Road, West by: House
North by: House belongs to others, South by
House belongs to others.
Given under my hand and seal of the court on this

Given under my hand and seal of the court on this 10th day of November, 2025.

By the Order of the Court, Senior Sheristeda

ADVOCATE FOR PLAINTIFF Sd/- **Srinivasa D.C.,** Advocate #15, 2nd Floor, Sri Vignesh Apartments, Temple Road, Malleswaram, Bengaluru- 560 003.

t corner, situated at Naguvanahalli vil Kasaba Hobli, Srirangapatna Taluk, Mandy

Mysuru Taluk & District, and bounded on

Singanayakanahalli, Bengaluru- 560 049. Whereas, the above named plaintiffs have filed the

BETWEEN: 1. Smt. N.R. Lalitha, D/o. Late.

here is no such claim.

ಮುಂಚೂಣಿಯಲ್ಲಿದ್ದರು.

ಹೈಕಮಾಂಡ್

ಒತ್ತಿ ಹೇಳುವ ಪಯತ್ನ ಮಾಡಿದ್ದಾರೆ.

ಸಂಘಟನೆಗೆ ತಮ್ಮ ಕೊಡುಗೆ

ಏನೆಂದು ಪ್ರತಿಪಾದಿಸಿದರೆ, ಆ

ಸಮುದಾಯದ ನಾಯಕರು

ಪಕ್ಷಾತೀತವಾಗಿ ಸಿದ್ದರಾಮಯ್ಯ

ಸಚಿವ ಬೈರತಿ ಸುರೇಶ್

ಅವರಂತೂ, ಹಲವಾರು ಜನ

ಆದರೂ ಕಾಂಗ್ರೆಸ್

ಸಿದ್ದರಾಮಯ್ಯನವರಿಗೆ

## **ಬೆಂಗಳೂರು ಸಿಟಿ ಎಕ್ಸ್**ಪ್ರೆಸ್

ಹೊಸಕೆರೆಹಳ್ಳಿ ಮೇಲ್ದೇತುವೆ ಸಂಚಾರಕ್ಕೆ ಮುಕ್ತ ನಾಲ್ಕೂವರೆ ವರ್ಷ ವಿಳಂಬದ ಬಳಿಕ ಸವಾರರಿಗೆ ರಿಲೀಫ್ | ಶೀಘ್ರ ಅಧಿಕೃತವಾಗಿ ಉದ್ಘಾಟನೆ

ಎಐಸಿಸಿಗೆ ಸಿದ್ದರಾಮಯ್ಯರ ಬಗ್ಗೆ ಅಪಾರ

ಇದೇ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ಮುಂದಿನ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಿರಬೇಕು, ಸಿಎಂ ಸ್ಥಾನವನ್ನು ಪಡೆಯಲು ಪಿತೂರಿಗಳು ನಡೆಯುತ್ತಿದೆ. ಸಿಎಂ

ಬದಲಾವಣೆಗೆ ಮುಂದಾದರೆ ನಾವು ಹೋರಾಟ ಮಾಡೋಣ ಎಂದು ಕರೆಕೊಟ್ಟಿದ್ದು ವಿಶೇಷ. ಸಚಿವ ಸ್ಥಾನಕ್ಕೆ ಬೇಡಿಕೆ: ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಕೂಡಲೇ ಸಂಪುಟ ಪುನಾರಚನೆಗೆ ಹೈಕಮಾಂಡ್

ಸಹಮತ ಹೊಂದಿದೆ ಎಂಬ ಚರ್ಚೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಗಟ್ಟಿಯಾಗಿದೆ. ಇದಕ್ಕೆ ಪೂರಕವಾಗಿ ಸಚಿವಾಕಾಂಕ್ಷಿಗಳು ಬಳಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಕಳೆದ ಮೂರ್ನ್ನಲ್ಕು ದಿನಗಳಿಂದ ಹಲವು ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿರುವ ಬೆಳವಣಿಗೆ ನಡೆದಿದೆ.

ಅಂಕಪಟ್ಟಿಗಳು ಕಳೆದಿವೆ

ಚೈತ್ರಾ. ವಿ ಬಿನ್ ವಿಶ್ವನಾಥ್ ಸಪಾಳ್ಯಾ ಆದ ನಾನು

ವಾಸವಾಗಿದೇನೆ. ಅದಾಗಿ, ಬೆಂಗಳೂರಿನ

ಗ್ಲೋಬಲ್ ಕರೆಸ್ಪಾಂಡೆನ್ಸ್ ಕಾಲೇಜ್ ಮೂಲಕ

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನೋಂದಣ

ಸಂ.131371FBTET 10002ಯೊಂದಿಗೆ ಎಲೆಕಾನಿಕ್

ಮತ್ತು ಕಮ್ಮುನಿಕೇಷನ್ ಇಂಜಿನಿಯರಿಂಗ್ನ್

ಬಿ.ಟೆಕ್ ಪದವಿ ಪಡೆದುಕೊಂಡಿರುತ್ತೇನೆ. ಇತ್ತೀಚೆಗೆ

ನನ್ನ ಬಿ.ಟೆಕ್., ವ್ಯಾಸಂಗದ ಎಲ್ಲ ಅಂಕಪಟ್ಟಿಗಳು

ಕಳೆದಿವೆ. ಈ ಕುರಿತು ಬೆಂಗಳೂರು ನಗರ ಪೊಲೀಸರಿಗೆ

ದಿನಾಂಕ 15.10.2025ರಂದು ದೂರು ಸಲಿಸಿ

ಲಾಸ್ಟ್ ರಿಪೋರ್ಟ್ ನಂ. 1853207/2025 ಅನ್ನು

ಕಡೆದುಕೊಂಡಿರುತ್ತೇನೆ. ಮೇಲೆ ತಿಳಿಸಿರುವ ಅಂಶಗಳು

ಮೂಲ ದಾವೆ ಸಂಖ್ಯೆ: 1751/2022

ಪ್ರತಿವಾದಿ: ಮುಸಿವೆಂಕಟಮ್ಮ @ ಪಿಕ್ಟಕ್ಕೆ ಮತ್ತು ಇತರರು

್ರ\_ ಕಾತ್ತು ಇತರರು. ಪ್ರತಿಕಾದಿ ಸಂಶ್ಯೇ 4: ಮುಗಿಯಮ್ಮ ಕೋಂ. ವೆಂಕಟ್ಟ್, ಜನ್ ಲೇಟ್, ತಿಮ್ಮೆಯ್ಯ, ವಯಸ್ಸು ಸುಮಾರು 60 ವರ್ಷ, ವಾಸ: ಆಲೂರುಪಾಕ್ಟ್ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂ ಕನ್ನ, ಬೆಂಗಳೂರು ಗ್ರಾಮಾಂತರ ಜಲ್ಲೆ, ಬೆಂಗಳೂರು.

ಶ್ರತಿನಾಧಿ ಸಂಖ್ಯೆ: 9 : ಶ್ರೀ. ಹೆಜ್. ಈಶ್ಚರಪ್ಪ ಜನ್ ಹಿ. ಹೊನ್ನಪ್ಪ, ವಯಸ್ಸು ಸುಮಾರು 55 ವರ್ಷ, ವಾಸ: 81/2, 12ನೇ ಮುಖ್ಯ ಜ ರಸ್ತೆ, ಶಿವನಗರ, ರಾಹಾಹನಗರ, ಬೆಂಗಳೂರು ಗ್ರಾಮಾಂತರ ಹಲ್ಲೆ, ಬೆಂಗಳೂರು–

ಕ್ರಮಾದೇಶ 5 ನಿಯಮ 2೦ ಸಿ.ಪಿ.ಸಿ. ಅಡಿಯಲ್ಲ ಪ್ರತಿವಾದಿ ಸಂಖ್ಯೇ 4 ಮತ್ತು 9 ರವರ ಹಾಜರಾತಿಗಾಗಿ ಪತ್ರಿಕಾ ಪ್ರಕಟಣೆಗಾಗಿ ನೋಚೀಸು

ಪತ್ರಿಕಾ ಪ್ರಕಟಣೆಗಾಗಿ ನೋಟಕಾಗು ವಾದಿ ಮೇಲ್ಕಂಡ ನ್ಯಾಯಾಲಯದಲ್ಲ ನಿಮ್ಮ ಮತ್ತು ಇತರರ ಪಿರುದ್ಧ ವಿಭಾಗ ಕೂಲಿ ಮೂಲದಾವೆ ಸಂಪ್ಯೆ. 1751/2022 ರಂತೆ ದಾವೆಯನ್ನು ಹೂಡಿದ್ದು, ನಿಮ್ಮ ಪಾರ್ಣಾತಿಗಾಗಿ ನ್ಯಾಯಾಲಯವಿಂದ ವಂತೆ, ನೊಂದಾಯತ ಅಂಚೆಯ ಮೂಲಕ ಹಲವಾರು ಶಾರ ಸಮನ್ನಾ ಮತ್ತು ನೋಟಕಾಗ್ ಕನ್ನು ನೀಡಿದ್ದು, ನೀವು ಕ್ಷೀಕರಿಸಿರುವುದಿಲ್ಲ. ಆದ್ದರಿಂದ ಸದರಿ ಪ್ರಕರಣವನ್ನು ದಿಸಾಂಕ-19-12-2026 ರಂದು ನಿಮ್ಮ ಹಾಹರಾತಿಗಾಗಿ ನ್ಯಾಯಾಲಯದಲ್ಲ ನಿಗ್ರಹಿಪಿಸಿದ್ದು, ಆ ದಿನ ಪೆಕಗ್ಗೆ 11:00 ಗಂಟೆಗೆ ತಾವು ಖುದ್ದಾಗಿ ಅಥವಾ ವಕೀಲರ ಮೂಲಕ ಸದರಿ ನ್ಯಾಯಾಲಯಕ್ಕೆ ಹಾಹುರಾಗಿ ನಿಮ್ಮ ತಕರಾರು ಜನಾದರೂ ಇದ್ದಲ್ಲ ಪಕ್ಷನಾತಕ್ಕರು, ಪಡೆಸಿದ್ದಲ್ಲ ಪಕ್ಷನಾತಕ್ಕರು, ಪಾರ್ಣಿಕ ಪಡೆಸಿದ್ದಲ್ಲ ಪಕ್ಷನಾತಕ್ಕರು, ಪಡೆಸಿದ್ದಲ್ಲ ಪಕ್ಷನಾತಕ್ಕರು, ಪಾರ್ಣಿಕ ಪಡೆಸಿದ್ದಲ್ಲ ಪಕ್ಷನಾತಕ್ಕರು, ಪರಿಸ್ಥ ಪಾರ್ಣಾನಿಸಲಾಗುವುದು ಎಂದು ತಿಳಯುವುದು, ಪಡೆಸ್ಕಾಲ್

ಷೆಡ್ಯೂಲ್ ಪೆಡ್ಯೂಲ್ ಪಂಗತೂರು ದಕ್ಷಿಣ ತಾಲ್ಲೂಕು, ಬೆಂಗತೂರು ಗ್ರಾಮಾಂತರ ಜ್ಯಕ್ಷಿ, ಬೆಂಗತೂರು ದಕ್ಷಿಣ ತಾಲ್ಲೂಕು, ಬೇಗೂರು ಹೊಲಾಗ, ವಿಚ್ಚನಂದ್ರ ದಾಖಲೇ, ವಿಶ್ವರಹಾಕ್ಯ ಗ್ರಾಮದಜ್ಞರುವ ಜಿಮೀನುಗಳಾದ 1. ಸರ್ವ ಸಂ. 67/8 ರಜ್ಞ ವಿಶ್ವೀರ್ಣ ೦-24 ಗುಂಟೆ ಜಿಮೀನು, ಪಶ್ಚಿಮಕ್ಷ್: ಪಶ್ಚರ ವೆಂಕಟಪ್ರಾಮಿ ಗಂಗ ಸಿದ್ಧಣ್ಯರವರ ಜಿಮೀನು, ಪಶ್ಚಿಮಕ್ಷ್: ಪಶ್ಚರ ವೆಂಕಟಪ್ರಾಮಿ ಗಂಗ ಸಿದ್ಧಣ್ಯರವರ ಜಿಮೀನು, ಉತ್ತರಕ್ಷ್: ಡ್ಯೂ ಗುರಮ್ಮರವರ ಜಿಮೀನು, ಮತ್ತು ದಕ್ಷಿಣಕ್ಕ್: ಸೈಯ್ಯಮ್ಮರವರ ಜಿಮೀನು, ಪಶ್ಚರ್ ಪ್ರಮ್ಯಮ್ಮರವರ ಜಿಮೀನು, ಪಶ್ಚರಕ್ಷ್; ಪಲ್ಲು ತಮ್ಮಯ್ಯರವರ ಜಿಮೀನು, ಪಶ್ಚರ್ ಪ್ರಕ್ಷಾಣಕ್ಕೆ: ಸಲ್ಲು ತಮ್ಮಯ್ಯರವರ ಜಿಮೀನು, ಪಶ್ಚರಕ್ಷ್ ಪ್ರಾಥ್ ಪ್ರಕ್ಷಿಣಕ್ಕೆ ಸಲ್ಲಿ ಪರ್ವತ್ತ ಬೆಂದು ಪರ್ಷಕ್ಷಿಣಕ್ಕೆ ಪರ್ವತ್ತ ಬೇರುವುದ ಜಿಮೀನು ಪರ್ವತ್ತ ಪರ್ವತ ಪರ್ವತ್ತ ಪರವ್ಯತ್ತ ಪರವ್ಯತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ ಪರವ್ಯತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರವ್ಯತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರವ್ಯಕ್ಷ ಪರ್ವತ್ತ ಪರ್ವತ್ತ ಪರವ್ಯಕ್ಷ ಪ್ರವತ್ತ ಪ್ರವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರವ್ಯಕ್ಷ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರ್ವತ್ತ ಪರವ್ಯವ ಪ್ರವತ್ತ ಪರ್ವತ್ತ ಪರ್ವತ್ತ ಪ್ರವತ್ತ ಪ್ರವತ್ತ ಪ್ರವತ್ತ ಪರ್ವತ್ತ ಪ್ರವತ್ತ ಪ್

ವಿ) ಸರ್ವೆ ನಂ. 67/5 ರಲ್ಲ ವಿಸ್ತೀರ್ಣ (O–25 ಗುಂಚೆ ಱಮೀನಿಗೆ ಚಿಕ್ಕುಬಂದಿ: ಪೂರ್ವಕ್ಕೆ: ಎಂ. ಗಂಗಯ್ಯರವರ ಱಮೀನು, ಪಶ್ಚಿಮಕ್ಕೆ : ವಿಜಯೇಂದ್ರರೆಡ್ಡಿರವರ ಱಮೀನು,

\_\_\_\_\_, ಎಲ್ಟಾಮಕ್ಕ : ಪಹಿಯೇಂದ್ರರೆಡ್ಡಿರವರ ಜಿಮೇನು ಉತ್ತರಕ್ಕೆ : ವೆಂಕಟೇಶ್**ರವರ ಜಿಮೀನು ಮತ್ತು ದಕ್ಷಿಣಕ್ಕೆ** ಜಯಪ್ಪರೆಡ್ಡಿರವರ ಜಿಮೀನು,

ಹಯಪ್ಪರಿದ್ದಿರವರ ಹಮೀನು,
4) ಸರ್ವೆ ನಂ. 67/5 ರಲ್ಲ ವಿಶ್ವೀರ್ಣ ೦-19 ಗುಂಟೆ
ಹರ್ಮಿನಿಗೆ ಜೆಳ್ಳು ಬಂದಿ; ಪೂರ್ವಳ್ಳೆ : ಎಂ.
ಗಂಗಯ್ಯರವರಿಗೆ ಸೇರಿದ ಹಮೀನು, ಪಶ್ಚಿಮಕ್ಕೆ :
ವಿಶುಟೇಶರವರಿಗೆ ಸೇರಿದ ಹಮೀನು, ಉತ್ತರಕ್ಕೆ :
ವರಿಕಟೇಶರವರಿಗೆ ಸೇರಿದ ಹಮೀನು, ಉತ್ತರಕ್ಕೆ :
ವರಿಕಟೇಶರವರಿಗೆ ಸೇರಿದ ಹಮೀನು, ಮತ್ತರಕ್ಕೆ :
ವರಿಕಟೇಶರವರಿಗೆ ಸೇರಿದ ಹಮೀನು ಮತ್ತು ದಕ್ಷಣಕ್ಕೆ :

5) ಸರ್ವ ನಂ. 67/6 ರಲ್ಲ ವಿಶ್ವೀರ್ಣ ೦–೦3 ಗುಂಟೆ ಜಮೀನಿಗೆ ಚೆಕ್ಕುಬಂದಿ: ಪೂರ್ವಕ್ಕೆ : ಜಯಪ್ತರಡ್ಡಿರವರ ಜಮೀನು, ಪಶ್ಚಿಮಕ್ಕೆ: ಎಂ. ಗೋಪಿಂದಪ್ಪರವರ ಜಮೀನು, ಉತ್ತರಕ್ಕೆ : ಹೆತ್ತ್ ಕಲ್ಟರಪ್ಪರವರ ಜಮೀನು, ದಕ್ಷಿಣಕ್ಕೆ : ಪ್ರಸನ್ನ ಕುಮಾರ್'ರವರ ಜಮೀನು

6) ಸರ್ವೆ ನಂ. 67/5, ಹೊಸ ಸರ್ವೆ ನಂ. 67/17 ರ

6) ಸರ್ವ ನಂ. 67/6, ಹೂಸ ಸರ್ವ ನಂ. 67/17 ರ ವಿಸ್ತೀರ್ಣ ೦-03 ಗುಂಡೆ ಜಾಮೀನಿಗೆ ಡೆಕ್ಕುಬಂದಿ: ಪೂರ್ವಕ್ಕೆ : ಜಯಪ್ಪರೆಡ್ಡಿರವರ ಜಮೀನು, ಪಶ್ಚಿಮಕ್ಕೆ : ಎಂ. ಗೊಂಡಿಎಂದ ಪ್ರಕರವರ ಜಮೀನು, ಉತ್ತರಕ್ಕೆ : ವೆಂಕಟೇಶಪ್ಪರವರ ಜಮೀನು, ದಕ್ಷಿಣಕ್ಕೆ : ಸಿ. ನಾರಾಯಣಸ್ವಾಮಿರವರ ಜಮೀನು,

ಈ ನೋಚಿಸನ್ನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ: 07–11–2025 ಗಂಡು ನನ

ರ್ಷಾರಣ ಜನಾರಕ: 07–11–2025 ರಂದು ನನ್ನ ಸ್ವಹಸ್ತಾಕ್ಷರ ದೊಂದಿಗೆ ಕಛೇರಿಯ ಮೊಹರು ಸಹಿತ ನೀಡಲಾಗಿದೆ.

ನ್ಯಾಯಾಲಯದ ಆದೇಶದ ಮೇಲೆಗೆ, ಶಿರಸ್ತೆಂದಾರರು, ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಮತ್ತು ಸಿ.ಪೆ.ಎಂ ಬೆಂಗಕೂರು ಗ್ರಾಮಾಂತರ ಜಲ್ಲೆ, ಬೆಂಗಕೂರು.


ಎ.ಎಂ. ರಾಜಕುಮಾರ್, ವಕೀಲರು

5ನೇ ಮುಖ್ಯರಸ್ತೆ, ಪಾಲಸಂದ್ರ ಬಡಾವಣೆ, ಕೋಲಾರ ನಗರ, ಕೋಲಾರ.

ವಂಕಟೀಶ್'ರವರಗ ಸೀರದ ಹಮೀನು ಮ 30 ಅಡಿಗಳ ರಸ್ತೆ ಇದೇ ಸರ್ವೆ ನಂಬರ್ ಪೈಕಿ ಜಯಪ್ಪರೆಡ್ಡಿ ಮತ್ತು ಕ್ರಯದಾರರ ಸ್ವತ್ತು.

ವಾದಿ: ಶಾಂತ ಮತು ಇತರರು, 🗀 –ವಿರುದ –

ಪ್ರಮಾಣಪತ್ರದ ಮುಖೇನ ದೃಢೀಕರಿಸುತ್ತೇನೆ.



ಫ್ಲೈಓವರ್ ಹೆಚ್ಚಿನ ಅನುಕೂಲ ಉಂಟು ಮಾಡಲಿದೆ. ಜತೆಗೆ

ಹೊಸಕರೆಹಳ್ಳಿ, ಆವಲಹಳ್ಳಿ, ಗಿರಿನಗರ, ಬಸವನಗುಡಿ,

ನಾಯಂಡಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ

ಸ್ಥಳೀಯರಿಗೆ ರಿಂಗ್ ರಸ್ತೆ ಮೂಲಕ ಹಾದುಹೋಗಲು

ಕನ್ನಡ ಡಿಂಡಿಮ 🧣

ಸದ್ಯ ಬಹುತೇಕ ಪೂರ್ಣಗೊಂಡಿರುವ ಮೇಲ್ಪೇತುವೆ ಕಾಮಗಾರಿಯಲ್ಲಿ ಕೆಲ ಪ್ರಮಾಣದ ಬಾಕಿ ಕೆಲಸಗಳು ಉಳಿದಿವೆ. ರಸ್ತೆಯಲ್ಲಿ ಪಥ ಪಟ್ಟಿ, ಪೇಂಟಿಂಗ್, ಸುರಕ್ಷತಾ ಸಾಧನಗಳ ಅಳವಡಿಕೆ, ಬೀದಿದೀಪ ಜೋಡಣೆ ಹಾಗೂ



ಹೊಸಕೆರೆಹಳ್ಳಿ ಮೇಲ್ಪೇತುವೆ ಮೇಲೆ ಬುಧವಾರ ವಾಹನಗಳ ಸಂಚಾರ.

ನಾಟಿ ಕರುಗಳ ಆಕರ್ಷಣೆ

ಈ ಬಾರಿ ಮೇಳದಲ್ಲಿ ದೇಸಿ ತಳಿಯ ನಾಟಿ

ಕರುಗಳನ್ನು ವಿಶೇಷವಾಗಿ ಪ್ರದರ್ಶನ

ಮಾಡಲಾಗುತ್ತಿದೆ. ಪುಂಗನೂರು,

ಮಲೆನಾಡ ಗಿಡ್ಡ, ಗುಜರಾತ್

ವಿಶೇಷ ತಳಿಗಳು ಸೇರಿ 20ಕ್ಕೂ ಹೆಚ್ಚು

ಕರುಗಳನ್ನು ವೀಕ್ಷಿಸಬಹುದಾಗಿದೆ.

ಜತೆಗೆ ಅಲಂಕಾರಿಕಾ ಮೀನುಗಳ ಸಹಿತ

ಮಿನುಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿರುವ

ಹೊಸ ತಳಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಕೃಷಿಗೆ ಸಹಾಯಕವಾಗುವ ಹಾಗೂ ಹಾನಿ

ಮಾಡುವ ಕೀಟಗಳ ಬಗ್ಗೆ ಪ್ರತ್ಯೇಕ ಪ್ರದರ್ಶನ

ವೈವಿಧ್ಯಮಯ ಕೀಟಗಳ ಲೋಕ ಆಕರ್ಷಿಸಲಿದೆ.

ಮಳಿಗೆಯನ್ನು ಸ್ಥಾಪಿಸಿದ್ದು, ನೂರಾರು

ಸ್ವಚ್ವತಾ ಕೆಲಸ ಉಳಿದುಕೊಂಡಿವೆ. ಇದು ಕೆಲ ದಿನಗಳಲಿ ಫೂರ್ಣಗೊಳ್ಳಲಿದು, ಆ ಬಳಿಕ ಅಧಿಕೃತವಾಗಿ ಉದ್ಘಾಟಿಸಲು ಜಿಬಿಎ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. **ನಾಲ್ಕೂವರೆ ವರ್ಷ:** ಬನಶಂಕರಿ- ನಾಯಂಡಹಳ್ಳಿ ಮಾರ್ಗದಲ್ಲಿ ತ್ವರಿತ ಸಂಚಾರಕ್ಕಾಗಿ 380 ಮೀ. ಉದ್ದದ ಮೇಲ್ಬೇತುವೆ ಕಾಮಗಾರಿಯನ್ನು 15 ತಿಂಗಳಲ್ಲಿ ಪೂರ್ಣಗೊಳಿಸಲು ಕಾರ್ಯಾದೇಶ ನೀಡಿದ ಬಳಿಕ 2021ರ ಮೇ ತಿಂಗಳಲ್ಲಿ

ಮಧ್ಯರಾತ್ರಿಯಲ್ಲಿ ಪರಿಶೀಲನೆ ಹೊಸಕೆರೆಯ ಮೇಲ್ಪೇತುವೆ ಕಾಮಗಾರಿ ಮುಕ್ತಾಯ ಹಿನ್ನೆಲೆ ಮಂಗಳವಾರ ಮಧ್ಯರಾತ್ರಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಪರಿಶೀಲನೆ ನಡೆಸಿದರು. ಕೆಲವೊಂದು ಬಾಕಿ ಕೆಲಸ ಪೂರ್ಣಗೊಂಡ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದರು. ಆದರೆ, ಜಂಕ್ಷನ್ ನಲ್ಲಿ ಜನರ ಸಮಸ್ಯೆ ಹಿನ್ನೆಲೆ ಬುಧವಾರದಿಂದ ತಾತ್ಕಾಲಿಕ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿದರು.

ಕಾಮಗಾರಿ ಆರಂಭ ಕಂಡಿತು. ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಳಂಬ ಹಾಗೂ ಅಧಿಕಾರಿಗಳ ಮೇಲ್ವಿಚಾರಣೆ ಕೊರತೆಯಿಂದ ಯೋಜನೆ ಕುಂಟುತ್ತಾ ಸಾಗಿತು. ಅನುದಾನ ಬಿಡುಗಡೆ ತಡವಾಗಿದ್ದರಿಂದ ನಾಲ್ಕೂವರೆ ವರ್ಷ ವಿಳಂಬವಾಗಿ ಮುಕ್ತಾಯ ಕಂಡಿದೆ. ಆರಂಭದಲ್ಲಿ ಯೋಜನಾ ಮೊತ್ತ 20.17 ಕೋಟಿ ರೂ. ನಿಗದಿಯಾಗಿತ್ತು. ಆದರೆ ವಿಳಂಬದಿಂದಾಗಿ ಶೇ.30 ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

### ಅಂಗವಿಕಲ ಯುವತಿ ಮೇಲೆ ಅತ್ಯಾಚಾರ ಯತ್ನ

ಬೆಂಗಳೂರು: ಅಂಗವಿಕಲ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನನ್ನು ಹಿಡಿದು ಒಪ್ಪಿಸಿದ್ದಾರೆ. ಪೊಲೀಸರಿಗೆ ಕೋರಮಂಗಲದ ಉಲ್ಲಾರನಗರದ ನಿವಾಸಿ ವಿಕ್ರಮ್ ಬಂಧಿತ ಆರೋಪಿ.

ಆಡುಗೋಡಿಯ ನಗರದಲ್ಲಿ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾತು ಬಾರದ, ಕಾಲು ಸ್ಥಾಧೀನವಿಲದ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಯುವತಿ ತಂದೆ-ತಾಯಿ ಮದುವೆಗೆಂದು ಹೋಗಿದ್ದ ಸಂದರ್ಭದಲ್ಲಿ ಹೊರಗಿನಿಂದ ಮನೆಯ ಹಾಕಿಕೊಂಡು ಹೋಗಿದ್ದರು. ಮನೆಯ ಚಿಲಕ ತೆಗೆದು ಗಾಂಜಾ ನಶೆಯಲ್ಲಿ ನುಗ್ಗಿದ್ದ ವಿಕಮ್ ಅತ್ಯಾಚಾರಕ್ಕೆ ಅದೇ ಸಮಯದಲ್ಲಿ ವಾಪಸ್ ಬಂದಿದ್ದರಿಂದ ಪರಾರಿಯಾಗಲು ಯತ್ನಿಸಿದ್ದ.

# ಇಂದಿನಿಂದ 4 ದಿನ ಜಿಕೆವಿಕೆಯಲ್ಲಿ ರೈತ ಜಾತ್ರ

ರಾಜ್ಯಪಾಲ ಗೆಹಲೋತ್ ಚಾಲನೆ। 700ಕ್ಕೂ ಹೆಚ್ಚು ಮಳಿಗೆಗಳಲ್ಲಿ ವ್ಯವಸಾಯದ ಬಗ್ಗೆ ಮಾಹಿತಿ

ಸಂ.618, ಸಮೃದ್ಧಿ ನಿಲಯ, ಗೋಪಾಲನ್ ಆರ್ಕೇಡ್ ಎದುರು, ಮೈಸೂರು ರಸ್ತೆ, ಐಟಿಐ ಲೇಔಟ್, ಬೆಂಗಳೂರು-560039 ವಿಳಾಸದಲ್ಲಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಾರ್ಷಿಕ ಕೃಷಿ ಮೇಳ ಗುರುವಾರದಿಂದ ನಾಲ್ಕು ದಿನ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ರೈತ ಜಾತ್ರೆಗೆ ಸಾಕ್ಷಿಯಾಗಲಿದೆ. ವ್ಯವಸಾಯ ಕೇಂದ್ರಿತ ಎಲ್ಲ ವಿಭಾಗಗಳಲ್ಲಿ ನಡೆದಿರುವ ಆವಿಷ್ಕಾರ, ತಂತ್ರಜ್ಞಾನ ಆಧಾರಿತ 🎖 ಸುಧಾರಿತ ಬೆಳೆಗಳು, ಹೊಸ ತಳಿಗಳ ಪಾತ್ಯಕ್ಷಿಕೆ ತಾಕುಗಳು, ಬಿತ್ತನೆ- ಕಟಾವು-ಸಂಸ್ಕರಣೆ ಹಾಗೂ ಸಲಕರಣೆಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಲಿರುವ ಈ ಮೇಳವು ಲಕ್ಷಾಂತರ ಅನ್ನದಾತರನ್ನು ಸೆಳೆಯಲಿದೆ.

'ಸಮೃದ್ಧ ಕೃಷಿ - ವಿಕಸಿತ ಭಾರತ: ನೆಲ, ಜಲ ಹಾಗೂ ಬೆಳೆ' ಘೋಷವಾಕ್ಯ ಒಳಗೊಂಡಿರುವ ಮೇಳವು ರೈತರಿಗೆ ಹೊಸ ವಿಧಾನದಲ್ಲಿ ಹಾಗೂ ನೂತನ ಮಾದರಿಯಲ್ಲಿ ಕೃಷಿ ಕೈಗೊಳ್ಳಲು ವಿವಿ ಸಂಶೋಧಿಸಿರುವ ತಂತ್ರಜ್ಞಾನ ಹಾಗೂ ಇನ್ನಿತರ ಉಪಕಮಗಳನ್ನು ಪಾತ್ಮಕ್ಷಿಕೆಯೊಂದಿಗೆ ಹಸ್ತಾಂತರಿಸಲಿದೆ. ಬೇಸಾಯ ಸಂಬಂಧಿತ ಸಮದೇಹ ಪರಿಹರಿಸಿಕೊಳ್ಳಲು ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಲು ರೈತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.


ಮೇಳದಲ್ಲಿ 700ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ಐದು ಪ್ರತ್ಯೇಕ ಮಾಡಲಾಗಿದೆ. ಕೃಷಿ/ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಹೈನು ಗಾರಿಕೆ, ಮೀನುಗಾರಿಕೆ ಹಾಗೂ ವ್ಯವಸಾಯ ಸಂಬಂಧಿತ ಇಲಾಖೆಗಳು, ಕೃಷಿ ವಿವಿ ಹಾಗೂ ವಿವಿಧ ಸಂಸ್ಥೆಗಳ ಸಂಶೋಧನಾ ಚಟುವಟಿಕೆ ಪಡೆಯಬಹುದಾಗಿದೆ. ರೈತ ಸಂತೆ ಹೆಸರಿನ

ಪ್ರತ್ಯೇಕ ಜಾಗದಲ್ಲಿ ಸ್ವಸಹಾಯ ಸಂಘಗಳು, ಎಫ್ಪಿಒ, ನರ್ಸರಿ ಕಂಪನಿಗಳು ಹಾಗೂ ರೈತರು ತಯಾರಿಸಿರುವ ವಿವಿಧ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.



### ಪಾರಂಪರಿಕ ಕೃಷಿ ಸಲಕರಣೆ ಆಕರ್ಷಣೆ

**ವ್ಯ**ವಸಾಯದಿಂದ ವಿಮುಖರಾಗುತ್ತಿರುವ ಯುವಜನರನ್ನು ಸೆಳೆದು ಹೊಸ ಮಾದರಿಯಲ್ಲಿ ಪಾಲ್ಗೊಳ್ಳುವ ಸಂಬಂಧ 'ಕೃಷಿ ಪ್ರವಾಸೋದ್ಯಮ' ಪ್ರದರ್ಶನ ಸಿದ್ದಪಡಿಸಲಾಗಿದೆ. ಇಲ್ಲಿ ಗ್ರಾಮೀಣ ಭಾಗದಲ್ಲಿ ಉಪಯೋಗಿಸುವ ಕೃಷಿ ಸಲಕರಣೆ ಗಳು, ಅಪರೂಪದ ಉಪಕರಣಗಳು, ರೈತರು ಬಳಸುವ ವಿವಿಧ ಪರಿಕರಗಳು ವೀಕ್ಷಣೆಗೆ ಲಭ್ಯವಿರಲಿದೆ. ಕುಟೀರದ ಮಾದರಿ ನಿರ್ಮಿಸಿರುವ ದೊಡ್ಡ ಮಳಿಗೆಯಲ್ಲಿ ಕೃಷಿಯನ್ನು ಪವಾಸೋದ್ಯಮದ ರೀತಿ ವಿಸ್ತರಿಸಲು ತಜ್ಞರಿಂದ ಮಾಹಿತಿ ವಿನಿಮಯಕ್ಕೂ ಅವಕಾಶವಿದೆ.



🔸 ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ

ಮೇಳದ ಆಕರ್ಷಣೆಗಳು

- ಡಿಜಿಟಲ್ ಕೃಷಿಯ ಹೊಸ ಶೋಧ • ಸಿರಿಧಾನ್ಯ ಮತ್ತು ಅವುಗಳ ಮಹತ್ವ
- ㅇ ಔಷಧೀಯ, ಸುಗಂಧ ಸಸ್ಯ ದ್ರವ್ಯ ಸಸ್ಯಗಳ ಪ್ರದರ್ಶನ
- 🗕 ಹೊಸ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ
- ಪಶು, ಮೀನುಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ
- ಟೆರೆಸ್ ಗಾರ್ಡನ್ ಸಲಕರಣೆ, ವಿವಿಧ ಸಸ್ಯಗಳ



ಕ್ಸ್ ಷಿ ವಿವಿ ಕ್ಯಾಂಪಸ್ ತಲುಪಲು ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರದಿಂದ ಯಲಹಂಕದತ್ತ ತೆರಳುವ ಬಿಎಂಟಿಸಿ ಬಸ್

ಗಳಲ್ಲಿ ಜಿಕೆವಿಕೆ ಗೇಟ್ ಬಳಿ ಆಗಮಿಸಬಹುದು. ಇಲ್ಲಿಂದ ಮೇಳ ನಡೆಯುವ ಜಾಗಕ್ಕೆ ವಿವಿಯ ವಾಹನಗಳಲ್ಲಿ ಉಚಿತವಾಗಿ ಕರೆದೊಯ್ದು ಮತ್ತೆ ವಾಪಸ್ ಅದೇ ಜಾಗಕ್ಕೆ ತಂದುಬಿಡುವ ವ್ಯವಸ್ಥೆ ಮಾಡಲಾಗಿದೆ. ಸ್ವಂತ ವಾಹನಗಳಲ್ಲಿ ಬರುವವರಿಗೆ ಪತ್ರೇಕ ಪಾರ್ಕಿಂಗ್ ಜಾಗವನ್ನು ಮೀಸಲಿಡಲಾಗಿದೆ.



ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಅವರ ತಾಯಿ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತ್ ಅವರ 90ನೇ ಜನ್ಮದಿನ ಹಿನ್ನೆಲೆ ಕಲಾಗ್ರಾಮದಲ್ಲಿ ಆಯೋಜಿಸಿದ್ದ 'ಅಮ್ಮ-90' ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬೇಲಿಮಠದ ಶ್ರೀಗಳು, ಡಾ. ಎಚ್.ಎಲ್. ಪುಷ್ಟ, ಡಾ. ಸಿ. ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

## ಬದುಕಿರುವಾಗಲೇ ಅವ

ಶ್ರೀ ಸಿದ್ದಲಿಂಗ

ಬೆಂಗಳೂರು: ಅನಾಥಪ್ರಜ್ಞೆಯಿಂದ ಬಳಲುವ ಜನರ ಸಂಖ್ಯೆ ದೊಡ್ಡದಾಗಿರುವಾಗ, ಪ್ರೀತಿಯಿಂದ ತಾಯಿಯನ್ನು ನೋಡಿಕೊಳ್ಳುವುದು ಆದರ್ಶದ ಕಾರ್ಯ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ವಚನಜ್ಞೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಅವರ ತಾಯಿ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತ್ ಅವರ 90ನೇ

ಜನ್ಮ ದಿನ ಹಿನ್ನೆಲೆ ಕಲಾಗ್ರಾಮದಲ್ಲಿ ಆಯೋಜಿಸಿದ್ದ 'ಅಮ್ಮ -90' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದುಕಿರುವಾಗಲೇ ಗೌರವಿಸಬೇಕು. ಈ ಅಮ್ಮಾ -90 ಕಾರ್ಯಕ್ರಮವನ್ನು ಎಲ್ಲರೂ ಯಾಗಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಸಾಹಿತಿ

ವಸುಧೇಂದ್ರ, ಗಾಯಕರಾದ ದೇವೇಂದ್ರ ಕುಮಾರ ಪತ್ತಾರ್, ರವೀಂದ್ರ ಸೊರಗಾವಿ, ಸಿದ್ದರಾಮ ಕೇಸಾಪುರ ಇತರರಿದ್ದರು.

# ಉಪ್ಪಿ ಮೊಬೈಲ್ ಹ್ಯಾಕರ್

ಬೆಂಗಳೂರು: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂ. ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಆರೋಪಿಯನ್ನು



ಆರೋಪಿಯನ್ನು ಬಂಧಿತ. ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದು ನಡೆಸಿದ್ದಾರೆ. ಸೆ.15ರಂದು ಉಪೇಂದ್ರಗೆ ಕರೆ ಮಾಡಿದ್ದ ವಂಚಕ, ನಿಮ್ಮ ಆರ್ಡರ್

ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ ಎಂದು ಹ್ಯಾಶ್ಟ್ಯಾಗ್ ಸಹಿತ ಬೇರೊಂದು ನಂಬರ್ ಕಳಿಸಿದ್ದ. ಆ ನಂಬರ್ ಡಯಲ್ ಮಾಡುತ್ತಿದ್ದಂತೆ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು. ಫೋನ್ ಸಮಸ್ಯೆ ಎಂದು ಭಾವಿಸಿದ್ದ ಪ್ರಿಯಾಂಕಾ, ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಅವರ ಫೋನ್ ಗಳಿಂದ ಅದೇ ನಂಬರ್ಗೆ ಡಯಲ್ ಮಾಡಿದರು. ಕೂಡಲೇ ಎಲ್ಲ ಫೋನ್ ಗಳು ಹ್ಯಾಕ್ ಆಗಿದ್ದವು.



ಗೋಲ್ಡನ್ ಅವರ್ನಲ್ಲಿ ಪೊಲೀಸರನ್ನು ಸಂಪರ್ಕಿಸಿದರೆ ಆರೋಪಿಗಳನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.

l ಸೀಮಂತ್**ಕುಮಾರ್ ಸಿಂ**ಗ್ ನಗರ ಫೊಲಿಸ್ ಆಯಕ್ತ

### ಪೊಲೀಸರಿಗೆ ಅಭಿನಂದನೆ

ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ನಟ ಉಪೇಂದ್ರ ಅವರು ಆಯುಕ್ತ ಸೀಮಂತ್ ಕುಮಾರ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಪಂಚದಲ್ಲಿ ಬುದ್ಧಿವಂತ ಎಂದು ಎನಿಸಿಕೊಳ್ಳುವವರೇ ದಡ್ಡರಾಗಿರುತ್ತಾರೆ, ದಡ್ಡರಂತೆ ಇರುವವರೇ ಬುದ್ದಿವಂತರಾಗಿರುತ್ತಾರೆ. ಪತ್ನಿ ಮೊಬೈಲ್ ಹ್ಯಾಕ್ ಮಾಡಿ, ಐದಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟು ಒಂದೂವರೆ ಲಕ್ಷ ರೂ. ವಂಚಿಸಿದ ಎಂದು ಉಪೇಂದ ಹೇಳಿದರು.


# 🕄 Biocon

		(Rs. in	Million, except per	equity share data
	Particulars	3 months ended 30.09.2025 Unaudited	6 months ended 30.09.2025 Unaudited	3 months ended 30.09.2024 Unaudited
Ι	Revenue from operations	42,955	82,374	35,904
П	Profit before exceptional items and tax	1,832	2,973	724
III	Profit before tax	1,713	2,682	984
IV	Profit/(Loss) attributable to shareholders of the Company	845	1,159	(160)
٧	Total comprehensive income attributable to shareholders of the Company	9,629	7,894	5,191
VI	Paid-up equity share capital [Face value of Rs. 5 each]	6,685	6,685	6,003
VII	Earnings per share [of Rs. 5 each]	(not annualised)	(not annualised)	(not annualised)
	(a) Basic	0.66	0.90	(0.13)
	(b) Diluted	0.65	0.90	(0.13)

### 1. Key standalone financial information

Particulars	3 months ended 30.09.2025	6 months ended 30.09.2025	3 months ended 30.09.2024						
	Unaudited	Unaudited	Unaudited						
I Revenue from operations	5,833	11,204	5,254						
II Profit before tax	857	781	209						
III Net Profit for the period	709	626	32						
III Net Profit for the period 709 626 32  The unaudited standalone and consolidated financial results for the guarter and half year ended September 30, 2025 in respect of Biocon									

- respective meetings held on November 11, 2025. The reports of the statutory auditors are unqualified. 3. These financial results have been prepared in accordance with Indian Accounting Standards ('Ind AS') prescribed under Section 133 of the
- Companies Act, 2013 and other accounting principles generally accepted in India and in terms of Regulation 33 of the SEBI (Listing Obligations and Disclosure Requirements) Regulations, 2015. . The above is an extract of the detailed format of unaudited Financial Results filed with the Stock Exchanges
- under Regulation 33 of the SEBI (Listing and Other Disclosure Regulations, 2015, The full format of the unaudited Financial Results are available on the Stock Exchange websites, www.nseindia.com and www.bseindia.com and on the Company's website www.biocon.com/investor-relations and the same can also be accessed by scanning the QR code provided.



### ಇಡೀ ದೇಶವೇ ಟಾರ್ಗೆಟ್ ಮೊದಲೇ ಎಚ್ಚರಿಸಿದ್ದ ರಾಜ್ಯ ಮೊದಲನೇ ಫುಟದಿಂದ...

**ಸಿಲಿಕಾನ್ ಸಿಟಿಗೆ ನಂಟು:** ನಗರದ ರಾಮೇಶ್ವರ ಕೆಫೆ ಸ್ಪೋಟದಲ್ಲಿ ಬಂಧಿತ ಇಬ್ಬರು ಉಗರು ಹರಿಯಾಣ, ಚಂಡೀ ಗಡ್, ಗುಜರಾತ್, ಜಾರ್ಖಂಡ್ ರಾಜ್ಯಗಳಲ್ಲಿನ ಶಂಕಿತರ ಜತೆ ನಂಟು ಹೊಂದಿದ್ದರು.

ಅಲ್ಲದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಐಎಸ್ ಐಎಸ್ ಮಾಡ್ಯೂಲ್ಗಳು, ಮಂಗಳೂರು ಕುಕ್ಕರ್ ಸ್ಪೋಟ, ಬಳ್ಳಾರಿ ಜಿಲ್ಲೆಯಲ್ಲಿನ ಐಟಿಐ ಮೈದಾನದಲ್ಲಿ ಸ್ಪೋಟಕ್ಕೆ ಯತ್ನ, ಬೆಂಗಳೂರಿನಲ್ಲಿ ಅಲ್- ಹಿಂದ್ ಸಂಘಟನೆ ಸಂಚು ರೂಪಿಸಿರುವುದು ಗೊತ್ತಾಗಿದೆ.

ದೇವರಿಗೆ ಬಿಟ್ಟಿದ್ದ ಗೂಳಿ ಹುಲಿಗೆ ಬಲಿ ಎಚ್.ಡಿ.ಕೋಟೆ: ನಾಗರಹೊಳೆ ಉದ್ಯಾನವನದ ಅಂತರಸಂತೆ ಅರಣ್ಯ ವಲಯದ ಎನ್. ಬೆಳ್ಳೂರು ಗಾಮದಲ್ಲಿ ದೇವರಿಗೆ ಬಿಟ್ಟಿದ್ದ ಗೂಳಿಯನ್ನು

ಬುಧವಾರ ಹುಲಿ ಬಲಿ ಪಡೆದಿದೆ. ಮಳಲಿ ಗಾಮದ

ಬಸವೇಶ್ವರ ದೇವರಿಗೆ ಗೂಳಿಯನ್ನು ಬಿಡಲಾಗಿತ್ತು.

HEALTHCARE GLOBAL ENTERPRISES LIMITED Regd Off: HCG Towers, #8, P Kalinga Rao Road, Sampangi Ram Nagar, Bangalore – 560027 CIN: L15200KA1998PLC023489 one: +91 - 80 - 4660 7700. Fax: +91 - 80 - 4660 7749



### **EXTRACT OF THE CONSOLIDATED & STANDALONE FINANCIAL RESULTS** FOR THE YEAR ENDED 30 SEPTEMBER 2025 Standalone

		001100	IIdated		Otalidalone					Salidatorie				
Particulars		(Amount in	Rs. Lakhs)		(Amount in Rs. Lakhs)									
Tattoututo	Quarter ended 30 September 2025	Preceding quarter ended 30 June 2025	Six months ended 30 September 2025	Previous year ended 31 March 2025	Quarter ended 30 September 2025	Preceding quarter ended 30 June 2025	Six months ended 30 September 2025	Previous year ended 31 March 2025						
	Unaudited	Unaudited	Unaudited	Audited	Unaudited	Unaudited	Unaudited	Audited						
Total income	64,947	61,999	126,946	225,766	34,966	33,503	68,469	131,510						
Net profit for the period (before tax and exceptional items)	1,982	1,192	3,174	5,696	1,460	524	1,984	5,440						
Net profit for the period (after tax and exceptional items)	2,066	598	2,664	4,883	1,078	345	1,423	353						
Net profit for the period attributable to equity share holders of the company	1,627	475	2,102	4,441	1,078	345	1,423	353						
Total comprehensive income/(loss) for the period (Comprising net profit and other comprehensive income after tax) attributable to equity share holders of the company	1,705	492	2,197	4,602	1,067	345	1,412	383						
Equity share capital	14,100	13,942	14,100	13,942	14,100	13,942	14,100	13,942						
Earnings per share (of Rs.10 each) in Rs.Basic:	1.16	0.34	1.50	3.19	0.77	0.25	1.02	0.25						
Earnings per share (of Rs.10 each) in Rs.Diluted:	1.16	0.34	1.49	3.14	0.77	0.24	1.01	0.25						



Bengaluru, 12 November 2025

Dr. Manish Mattoo Executive Director and Chief Executive Officer